

ಆಧುನಿಕ ಕನ್ನಡ ಕಥಾ ಸಾಹಿತ್ಯದಲ್ಲಿ ಹದಿಹರೆಯದ ಚಿತ್ರಣ

ಅನುಸಾಯ ವೈ.ಟಿ.

ಸಹಾಯಕ ಪ್ರಾಧ್ಯಾಪಕರು, ಕೆ.ಎಲ್.ಇ ಸಂಸ್ಥೆಯ ಪಿ.ಸಿ. ಜಾಬಿನ ವಿಜ್ಞಾನ ಮಹಾವಿದ್ಯಾಲಯ, ಮುಖ್ಯಭಾಗ

Abstract:

ಹದಿಹರೆಯ ಎನ್ನುವುದು ಬಾಲ್ಯ ಮತ್ತು ಯೌವನದ ನಡುವೆ ಕಂಡು ಬರುವುದು. ನಮ್ಮ ಭಾಳಿನ ಪರಿಣಾಮದಲ್ಲಿ ಹದಿಹರೆಯ ಎನ್ನುವುದು ತುಂಬಾ ಮುಖ್ಯವಾದ ಫಷ್ಟ್. ಈ ಹದಿಹರೆಯ ಎನ್ನುವುದು ಸಹಜವಾಗಿ ಪ್ರೈಡಾವಸ್ಥೆಯಿಂದ ಯೌವನಾವಸ್ಥೆಯ ಮಧ್ಯದಲ್ಲಿ ಸಂಭವಿಸುವ ಭೌತಿಕ ಮತ್ತು ಮಾನಸಿಕ ಬೆಳವಣಿಗೆಯ ಒಂದು ಪರಿವರ್ತನೆಯ ಅವಧಿ ಎನ್ನಬಹುದು. ಹದಿಹರೆಯದವರ ದೀಪಿಕ, ಮಾನಸಿಕ ಅಭಿವೃತ್ತಿಗಳು ಈ ಮೊದಲೇ ಆರಂಭವಾಗಿರುತ್ತವೆ. ಸುಮಾರು ಒಂಭತ್ತು ವರ್ಷಗಳ ನಂತರದಿಂದ ಹತ್ತೊಂಬತ್ತು ವರ್ಷಗಳ ನಡುವೆ ಕಂಡು ಬರುವ ಇದನ್ನು ಅಂಗ್ಗ ಭಾಷೆಯಲ್ಲಿ 'Teenage' ವೈದ್ಯಕೀಯ ಶಾಸ್ತ್ರದಲ್ಲಿ 'Adolescence' ಅಥವಾ ಕನ್ನಡದಲ್ಲಿ ಕೋರಾರ್ಡ್ ಅಥವಾ ಕೆಲೋರಾವಸ್ಥೆ ಎನ್ನುವರು. ಪ್ರಸ್ತುತ ಲೇಖನದಲ್ಲಿ ಆಧುನಿಕ ಕನ್ನಡ ಕಥಾ ಸಾಹಿತ್ಯದಲ್ಲಿ ವ್ಯಕ್ತವಾಗಿರುವ ಹದಿಹರೆಯದವರ ಭಾವ-ತುಂಬುಲ, ಹಪಹಣಿಕೆ, ತಹತಣಿಕೆಯ ಚಿತ್ರಣದ ಬಗ್ಗೆ ವಿವರಿಸಲಾಗಿದೆ.

Keywords: ಆಧುನಿಕ ಕನ್ನಡ ಸಾಹಿತ್ಯ, ಕಥಾ ಸಾಹಿತ್ಯ, ಹದಿಹರೆಯ, ಪ್ರೈಡಾವಸ್ಥೆ, ಕೆಲೋರಾವಸ್ಥೆ.

ಶೀರ್ಷಕ

ಹದಿಹರೆಯ ಸಹಜವಾಗಿ ಪ್ರೈಡಾವಸ್ಥೆಯಿಂದ ಯೌವನಾವಸ್ಥೆಯ ಮಧ್ಯದಲ್ಲಿ ಸಂಭವಿಸುವ ಭೌತಿಕ ಮತ್ತು ಮಾನಸಿಕ ಬೆಳವಣಿಗೆಯ ಪರಿವರ್ತನೆಯ ಅವಧಿಯಾಗಿದೆ. ಹದಿಹರೆಯದ ಬಗ್ಗೆ ಮನೋವಿಜ್ಞಾನ, ಜೀವಶಾಸ್ತ್ರ, ಮಾನವಶಾಸ್ತ್ರ, ಸಮಾಜಶಾಸ್ತ್ರ, ಶಿಕ್ಷಣ ಮುಂತಾದ ಅಂತರ್ಶಿಸ್ತೀಯ ಅಧ್ಯಯನದ ಮೂಲಕ ಸಮಗ್ರವಾಗಿ ತೀಳಿದುಕೊಳ್ಳಬಹುದಾಗಿದೆ. ಈ ಎಲ್ಲಾ ದೃಷ್ಟಿಕೋನಗಳ ಅಧ್ಯಯನದಿಂದ ಹದಿಹರೆಯ ಎನ್ನುವುದು ಪ್ರೈಡಾವಸ್ಥೆಯ ನಡುವಿನ ಸಂಕ್ರಮಣದ ಅವಧಿಯಾಗಿದ್ದು, ಭೌತಿಕ ಮತ್ತು ಮಾನಸಿಕ ಬೆಳವಣಿಗೆಯ ಒಂದು ಪರಿವರ್ತನೆಯ ಹಂತವೂ ಆಗಿದೆ. ಮುಖ್ಯವಾಗಿ ಈ ಅವಧಿಯಲ್ಲಿ

ಶ್ರೀಗಿಕರೆಯಲ್ಲಿ ಕೌಶಲಕವಿರುತ್ತದೆ. ಕವಿಗಳು ಈ ಅವಧಿಯನ್ನು ವ್ಯಕ್ತಿಗಳ ಜೀವನದ ವಸಂತ ಕಾಲವೆಂದು ಬಣ್ಣಿಸಿದ್ದಾರೆ. ಕೆಲೋರಾವಸ್ಥೆ ಎನ್ನುವುದು ಬದುಕೆಂಬ ಏಣಿಯ ಮಧ್ಯದ ಮೆಟ್ಟಿಲು, ಅಲ್ಲದೆ ಇದು ಪ್ರತೀ ವ್ಯಕ್ತಿಯ ಜೀವನದ ಸಂಕ್ರಮಣದ ಕಾಲವಾಗಿದೆ. ಪ್ರತಿಯೋವರ ಭಾಳಿನ ಪರಿಣಾಮದಲ್ಲಿ ಹದಿಹರೆಯ ಎಂಬುದು ತುಂಬಾ ಮುಖ್ಯವಾದ ಫಷ್ಟ್. ಇದು ಬಾಲಕಿಯರಲ್ಲಿ ಹನ್ನೊಂದನೆಯ ವಯಸ್ಸಿನಿಂದ ಶುರುವಾದರೆ ಬಾಲಕರಲ್ಲಿ ಹನ್ನೆಡರಿಂದ ಶುರುವಾಗಬಹುದು. ಒಮ್ಮೊಮ್ಮೆ ಈ ವಯಸ್ಸು ಮುಖ್ಯವಾಗಿ ವ್ಯಕ್ತಿಯ ವಯಸ್ಕಿಕ ಆನುವಂಶಿಕತೆಯಿಂದ ಹೆಚ್ಚು ಪ್ರಭಾವಿತವಾಗಿರುತ್ತದೆ. ಕೆಲವೊಮ್ಮೆ ತಿನ್ನುವ ಆಹಾರ

Please cite this article as: ಅನುಸಾಯ ವೈ.ಟಿ. (2023). ಆಧುನಿಕ ಕನ್ನಡ ಕಥಾ ಸಾಹಿತ್ಯದಲ್ಲಿ ಹದಿಹರೆಯದ ಚಿತ್ರಣ. ಸ್ರುಜನಿ: ಇಂಡಿಯನ್ ಜರ್ನಲ್ ಆಫ್ ಇನ್ನೇವೇಟ್‌ವೆ ರೀಸರ್ಚ್ ಅಂಡ್ ಡೆವಲಪ್‌ಮೆಂಟ್, 2(5), 52-55.

ಹಾಗೂ ವ್ಯಾಯಾಮದಂತಹ ನೈಸರ್ಗಿಕ ಅಂಶಗಳೂ ಕೂಡ ಪ್ರಭಾವವನ್ನು ಬೀರುವುದರಿಂದ ಕೆಲವೊಮ್ಮೆ ಕೆಲವರಲ್ಲಿ ಅಕಾಲಿಕ ಹಾಗೂ ತಡವಾದ ಪ್ರೋಥಾವಸ್ಥೆಯನ್ನು ಕೂಡಾ ಕಾಣಬಹುದು.

ವಿವರಾಸದ ಸಂಗತಿಯೆಂದರೆ ನಮ್ಮ ಸಮಾಜ ಅಥವಾ ಸಮಾಜದಲ್ಲಿನ ಕಟ್ಟಪಾಡುಗಳು, ಸಂಪ್ರದಾಯಗಳು, ಜಾತಿ, ಧರ್ಮ, ಪಂಥ, ಮೌಢ್ಯತೆ ಹಾಗೂ ಪ್ರಾಯದವರ ಬಗೆಗೆ ಹಿರಿಯರಿಗಿರುವ ಅಸದ್ದೆಯಿಂದಾಗಿ ಈ ಹದಿಹರೆಯಕ್ಕೆ ಹೆಚ್ಚಿನ ಪಾಮುಖ್ಯತೆ ದೊರೆಯುತ್ತಿಲ್ಲ ಎನ್ನಬಹುದು. ಅಲ್ಲದೇ ಇದೇ ಸಮಾಜವು ಮಾನವರ ಬದುಕಲ್ಲಿ ಶೈಕ್ಷಣಿಕ, ಬಾಲ್ಯ, ಯೋಷ್ಣನ, ಮುಪ್ಪು ಎಂಬ ಕಾಲಘಟ್ಟಗಳೇ ಮುಖ್ಯ ಎನ್ನುವಂತೆ ಬಿಂಬಿಸಿ ಸಂಪ್ರದಾಯಗಳ ಮೂಲಕ ಬಲವಂತದಿಂದ ಹದಿಹರೆಯವನ್ನು ಮರೆಮಾಡುತ್ತಾರೆ. ಆದರೆ ಇವೆಲ್ಲವುಗಳಿಗಂತಹ ಕೆಳೋರಾವಸ್ಥೆ ಅಥವಾ ಹದಿಹರೆಯವೂ ಮುಖ್ಯವಾಗಿದೆ. ಏಕೆಂದರೆ ಹದಿಹರೆಯ ಬದುಕಿನ ಅಡಿಪಾಯವಾಗಿದೆ. ನಮ್ಮ ಪೂರ್ವಜರು ಆಗ ಹೆಣ್ಣು-ಗಂಡು ಸೇರಿ ಯಾವುದೋ ಒಂದು ಡಾ. ರಾಜಕುಮಾರ ಅವರ ಸಿನಿಮಾ ನೋಡಿ ಹೋಟಿಲ್ ನಲ್ಲಿ ಒಂದು ಕಪ್ಪು ಚಹಾ ಕುಡಿಯುವುದೇ ದೊಡ್ಡ ಕ್ರಾಂತಿ ಎಂದುಕೊಂಡಿದ್ದರು. ಆದರೆ ಇಂದು ಇದಕ್ಕೆ ವ್ಯಕ್ತಿರುತ್ತಿರುವ ಪರಿಸ್ಥಿತಿಯೇ ಬದಲಾಗುತ್ತಿರುವ ಇಂದಿನ ಯುವ ಹೀಳಿಗೆಯ ಮನಸ್ಸುಗಳು ಬಯಸುವ 'Leave in Relationship' ಅಥವಾ ಸಹಜೀವನ, ಸಲಿಂಗ ಸಂಬಂಧ ಮತ್ತು ಬಹುಮುಖ್ಯವಾಗಿ ಗಮನಿಸುವ ಅಂಶವೆಂದರೆ ಇತ್ತೀಚಿನ ದಿನಮಾನಗಳಲ್ಲಿ 'No string attachment' or 'No string relationship' (ತಂತುಗಳಿಲ್ಲದ ಸಂಬಂಧ) ಹೆಚ್ಚು ಕಂಡುಬರುತ್ತಿದೆ. ಹಾಗೆಯೇ ಜಾಗತಿಕರಣದ ಪ್ರಭಾವದಿಂದ 'situationship' (ಸಂದರ್ಭದ ಸಂಬಂಧ)ವೂ ಹದಿಹರೆಯದವರಲ್ಲಿ ಕಾಣಬಹುದು.

ಕನ್ನಡ ಸಾಹಿತ್ಯದಲ್ಲಿ ಹದಿಹರೆಯದವರನ್ನು ಕುರಿತು ನಡೆದಿರುವ ಅಧ್ಯಯನಗಳು ಕಡಿಮೆ. ಸಂಪ್ರದಾಯಸ್ಥ ಮನಸ್ಸಿಗಳು ಈ ಹದಿಹರೆಯಕ್ಕೆ ಹೆಚ್ಚಿನ ಮನುಷ್ಯರೆಯನ್ನು ನೀಡುವುದಿಲ್ಲ. ಪಶ್ಚಿಮದ ಪ್ರಭಾವದಿಂದ ನವ್ಯ ಸಾಹಿತ್ಯದಲ್ಲಿ ವ್ಯಕ್ತಿ ಕೇಂದ್ರಿತ ಅಥವಾ ಕಾಮಕ್ಕೆ ಮನುಷ್ಯ ಇತ್ತಾದರೂ, ನಿರ್ದಿಷ್ಟ ಆಶಯ ಅಥವಾ ಪರಿಕಲ್ಪನೆಯನ್ನು ಆಧರಿಸಿದ ಹದಿಹರೆಯದವರ ಬಗೆಗೆ ಅಧ್ಯಯನಗಳು ನಡೆದಿರುವುದು ವಿರಳವಾಗಿದೆ.

ಹದಿಹರೆಯ ಮತ್ತು ಹದಿಹರೆಯದವರನ್ನು ಕುರಿತ ಚಿಂತನೆಗಳು ಕಢಿ, ಕಾದಂಬರಿ, ನಾಟಕ, ಲೇಖನ, ಹಿಂಗ ಸೃಜನಶೀಲ ಸಾಹಿತ್ಯವನ್ನು ಒಳಗೊಂಡು ವ್ಯಾಧಕೇಯ ಕ್ಷೇತ್ರ, ಮನಃಶಾಸ್ತ್ರ, ಶಿಕ್ಷಣದಲ್ಲಿಯೂ ಕಂಡು ಬರುವುದು. ಆದರೆ ಹದಿಹರೆಯದ ಚಿಂತನೆಯನ್ನು ಕುರಿತಂತೆ ಇದುವರೆಗಿನ ಸೃಜನಶೀಲ ಸಾಹಿತ್ಯವನ್ನು ಆಧರಿಸಿದ ನೆಲೆಯಲ್ಲಿಯೇ ಕಂಡು ಬರುತ್ತಿದೆ. ಅದರಲ್ಲಿಯೂ ಹದಿಹರೆಯದವರನ್ನು ಕುರಿತಂತೆ ಸಾಹಿತ್ಯಕವಾಗಿ ನಿರ್ದಿಷ್ಟವಾದ ಪರಿಕಲ್ಪನಾತ್ಮಕ ಅಧ್ಯಯನಗಳು ನಡೆದಿಲ್ಲ ಎನ್ನಬಹುದು.

ಕುಟುಂಬವು ಸಾಹಿತ್ಯದ ವಸ್ತುವಾದಾಗ ಅಲ್ಲಿ ಕಂಡು ಬರುವ ವ್ಯಕ್ತಿಗಳು ಕಢಿಯ ಪಾತ್ರಗಳಾಗುತ್ತಾರೆ. ಕುಟುಂಬದ ಹಿರಿಯ ತಲೆ ಅಜ್ಞಿ-ತಾತಾ, ತಾಯಿ-ತಂದೆ, ಚಿಕ್ಕಮ್ಮು-ಚಿಕ್ಕಪ, ಅಕ್ಕ-ತಂಗಿ, ಅಣ್ಣಿ-ತಮ್ಮು, ಮುಂತಾದವರ ನಡವಳಿಗಳು, ಭಾವನೆಗಳು, ಸಮಸ್ಯೆಗಳು, ಕುತ್ತಾಹಲಗಳು, ಹಪಹಪಿತನ ಇವೇ ಮುಂತಾದವರುಗಳು ಕಢಿಯ ವಸ್ತುವಾಗುತ್ತವೆ. ಈ ಕುಟುಂಬಗಳಲ್ಲಿ ಎಲ್ಲಾ ಬಗೆಯ ವಯಸ್ಸಿನ ಪಾತ್ರಗಳಿರುವಾಗ ಶೈಶಾವಸ್ಥೆ, ಪ್ರಾಯ, ಯೋಷ್ಣನ, ಮುಧ್ಯವಯಸ್ಸು, ಮುಪ್ಪು ಈ ಹಾದಿಯಲ್ಲಿ ಎಲ್ಲಾ ಬಗೆಯ ವಯಸ್ಸಿನವರ ಮನೋವ್ಯಾಪಾರದ ಬದುಕಿನ ಚಿತ್ರಣವನ್ನು ಕಢಿಗಾರರು ತಮ್ಮ ಕಢಿಗಳಲ್ಲಿ ಕಂಡರಿಸಿದ್ದಾರೆ. ಇಂತಹ ಕಢಿಗಳಲ್ಲಿ ಕಾಲುವಂತಹ ಪ್ರಾಯ ಅಥವಾ ಕೌಮಾರ್ಯದವರ ಭಾವ

ತುಮುಲಗಳನ್ನು, ಹಪಹಣಿಕೆಯನ್ನು, ತಹತಿಕೆಯನ್ನು ಕಥಗಾರರು ವಿಭಿನ್ನವಾಗಿ ತಮ್ಮ ಕಥಗಳಲ್ಲಿ ಚಿತ್ರಿಸಿದ್ದಾರೆ.

ಮಾಸ್ತಿಯವರ ‘ವೆಂಕಟಿಗನ ಹೆಂಡತಿ’ ಎನ್ನುವ ಸಣ್ಣ ಕಥೆಯಲ್ಲಿ ವೆಂಕಟಿಗನ ಹೆಂಡತಿಯಾದ ಹದಿಹರೆಯದ ರಂಗಿಯು ಗಂಡನನ್ನು ಬಿಟ್ಟು ಸಾಹುಕಾರನ ಸಹವಾಸ ಮಾಡಿ, ಕೊನೆಗೆ ಆ ಸಂಬಂಧವೂ ಗಟ್ಟಿಯಾಗಿ ಉಳಿಯದೆ ಅವನಿಂದ ದೂರವಾಗುತ್ತಾಳೆ. ‘ವೆಂಕಟಿಗ ಅಪರೂಪದ ವೃತ್ತಿ ಹೆಂಡತಿ ತನ್ನನ್ನು ಬಿಟ್ಟು ಹೋಗಿದ್ದಕ್ಕೆ ಸಿಟ್ಟಿಲ್ಲ, ಬೇಸರವಿದೆ ಎನ್ನುತ್ತಾನೆ. ಸಹಾಜ ತನಗೇನನ್ನುತ್ತದೆ, ಅವಳಿಗೇನನ್ನುತ್ತದೆ ಎನ್ನುವುದನ್ನೇಲ್ಲ ಪಕ್ಕಿಟ್ಟು, ತಾನು ತನ್ನ ಸಹಜ ಸ್ವಭಾವಕ್ಕನುಗೊಳಿಯಾಗಿ ಏನನ್ನು ಮಾಡಬಹುದಿತ್ತೋ ಅದನ್ನು ಮಾಡಿದೆ ಎನ್ನುತ್ತಾನೆ. ಮರಳಿ ಬಂದ ಹೆಂಡತಿ ತನ್ನ ಜೊತೆ ಕರೆತಂದ ಹಸುಗೂಸಿನ ಮುಖದಲ್ಲಿ ಇದೋ ನೋಡು ಇದರ ಕಣ್ಣಿ. ಹಣ ನಿನ್ನುಂತಹೀ ಇದೆ ಎಂದು ಹೇಳುವಾಗ ಪಾಪ ಅವಳಿಗೇಕೆ ಬೇಸರ ಎಂದು ಸುಮ್ಮನೇ ಹೂ ಅಂದೆ ಎನ್ನುತ್ತಾನೆ. ಇಡೀ ಕತೆಯ ಮೂಲ ವೆಂಕಟಿಗನ ಹೆಂಡತಿಯ ಅನ್ಯೇತಿಕ ಸಂಬಂಧವಾದರೂ, ವೆಂಕಟಿಗ ತನ್ನ ವೃತ್ತಿತ್ವದ ಬಲದಿಂದ ಮತ್ತು ತನ್ನ ದೃಷ್ಟಿಕೋನದಿಂದ ಅವಳ ಸ್ವಭಾವವನ್ನು ನಮಗೆ ತೋರಿಸಿಕೊಡುವ ಮೂಲಕ ಅವಳ ಬಗ್ಗೆ ಒಂದು ಒಳ್ಳೆಯ ಅಭಿಪ್ರಾಯವನ್ನೇ ಮೂಡಿಸುತ್ತಾನೆ. ಅವಳು ಹಿಂಬಾಲಿಸಿದ ಸಾಹುಕಾರ ಸತ್ತು ಹೋದನೆಂದು ತಿಳಿದ ಮೇಲೆ ಧೃಡವಾಗಿಯೇ ನಿಲ್ಲುತ್ತಾಳೆ. ಆ ಕ್ಷಣಾದಲ್ಲೂ ಅವಳ ಕಣ್ಣಿನಲ್ಲಿ ಮೂಡಿದ ಹನಿ ನೀರಿಗೆ ವೆಂಕಟಿಗ ಹೇಳುವದು, ‘ಹೆಣ್ಣು ಜೀವ, ಹಗೆ ಸತ್ತರೂ ಅಳುವದು’ (ಅನಿಲ್ ಜೋಫಿ, 2012).

ಯಶವಂತ ಜಿತ್ತಾಲರ ‘ಅಚೋಲೀನಾ’ ಎನ್ನುವ ಕತೆಯಲ್ಲಿ ‘ಅಚೋಲೀನಾ’ ಕಥೆಯ ದರಂತ ನಾಯಕ. ಹಾಗೂ ಈ ಕಥೆಯ ಖಳನಾಯಕನಾದ ಮನ್ನೇಲನು ಈಗಾಗಲೇ ಮೂರು ವಿವಾಹವಾದ ದುವ್ಯಸನಿ ಮತ್ತು ತುಂಬಾ ಘಟಿಂಗನಾಗಿರುತ್ತಾನೆ.

ನಂತರ ಅವನ ಹೆಂಡತಿಯರು ಸತ್ತ ನಂತರ ಅವನ ಕಣ್ಣ ಈ ಕೌಮಾರ್ಯದ ಅಚೋಲೀನಾಳ ಮೇಲೆ ಬೀಳುತ್ತದೆ. ಗಡ್ಡೆಯಲ್ಲಿ ಅವಳನ್ನೊಮ್ಮೆ ಹಿಡಿದು ತುಟಿಗೆ ಚುಂಬಿಸಿದ ಮನ್ನೇಲನು, ಹಸುಳೆಯಂತಿರುವ ಅಚೋಲೀನಾಳಿಗೆ ಹೀಗೆ ಹೇಳಿದ, ನಿನ್ನ ತುಟಿಯಲ್ಲಿ ನನ್ನ ಎಂಜಲು ಸೇರಿಕೊಂಡಿದೆ ನೀನೀಗ ಎರಡು ತಿಂಗಳ ಬಸುರಿಯಾಗಿದ್ದೀರು! ಎಂದ, ಬಸಿರೆಂದರೆ ಏನೆಂದು ಅರಿಯದ ಅಚೋಲೀನಾಳು ಅದನ್ನು ನಂಬಿದಳು. ಮುಂದೆ ಈ ವಿಷಯ ಕೇರಿಗೆಲ್ಲಾ ಗೊತ್ತಾಗಿ ಲಂಪಟನಾದ ಮನ್ನೇವೇಲನನ್ನು ಮದುವೆಯಾಗಿ ಮೋಸದ ಬಲೆಯಲ್ಲಿ ಬೀಳುತ್ತಾಳೆ.

ಮದುವೆಯಾಗಿ ಮೂರು ತಿಂಗಳಾದರೂ ಇವಳು ಬಸುರಿಯಾಗಿದ್ದಕ್ಕೆ ಸುಳ್ಳ ಹೇಳಿ ಮನ್ನೇಲನನ್ನು ಮದುವೆಯಾಗಿದ್ದಾಳೆ ಎಂದು ಜನ ಆ ಪಟ್ಟ ಕಂದ ಅಚೋಲೀನಾನಾಳ ಬಗೆಗೆ ನಿಂದನೆಯ ನುಡಿಗಳನ್ನಾಡುವರು. ಇದನ್ನು ಕೇಳಿದ ಆ ಹಸುಳೆ ಅಚೋಲೀನಾಳ ತನ್ನದಲ್ಲದ ತಪ್ಪಿಗಾಗಿ ನೋಂದು, ತನ್ನ ಮೇಲೆ ಹೋರಿಸಿದ ಪಾಪದ ನುಡಿಗಳನ್ನು ಸಹಿಸಂದೇ ಬಾವಿಯಲ್ಲಿ ಹಾರಿ ಕಣ್ಣ ಮುಚ್ಚಿದಳು.

ಸಾವಿನ ದೃಶ್ಯವನ್ನು ಕಥಗಾರರು ಹೀಗೆ ಕಟ್ಟಿಕೊಡುತ್ತಾರೆ. “ನಮ್ಮ ಮನೆಯವರೆಲ್ಲಾ ಹಿಡಿ ಹೋದಾಗ ತಿಳಿದಿತ್ತು; ಆ ರಾತ್ರಿ ಅಚೋಲೀನಾ ಮನೆಯ ಬಾವಿಯಲ್ಲಿ ಹಾರಿಕೊಂಡಿದ್ದಳು. ಮುಂಜಾನೆ ಮನೆಯವರಿಗೆ ತಿಳಿಯುವ ಹೊತ್ತಿಗೆ ಹೆಣವಾಗಿದ್ದಳು. ಸುದ್ದಿ ಕೇಳಿ ನಾನು ಹಿಡಿದೆ ಅದಾಗಲೇ ಹೆಣವನ್ನು ಮೇಲೆ ತೆಗೆದಿದ್ದರು ಅಯ್ಯೋ! ಆಗ ನಾ ಕಂಡ ಆ ದೃಶ್ಯ! ವಿಕೃತಗೊಂಡ ಆ-ಬೇಡ. ಅದನ್ನೆಲ್ಲಾ ಬಣ್ಣಿಸಿ ಈಗ ಏನು ಬಂದದ್ದು-ಎಲ್ಲಾವೂ ಮುಗಿದ ಮೇಲೆ? ಮೂವಿನ ಹೆಸರಿನ-ಮೂವಿನಂತಹ ಹೆಣ್ಣು ಜೀವ ಅರಳುವ ಮೊದಲೇ ಮೆಣ್ಣ ಕೊಡಿದ ಮೇಲೆ? ಸುಖ ಬಯಸಿ ಬಂದ ಜೀವ ಸುಖ ಕಾಣುವ ಮೊದಲೇ ಕಣ್ಣ ಮುಚ್ಚಿದ ಮೇಲೆ?” ಎಂದು ಮರುಕ ವೃತ್ತಪಡಿಸುತ್ತಾರೆ.

ಶಾಂತಿನಾಥ ದೇಸಾಯಿಯವರ ‘ಮುಕ್ತ’ ಎನ್ನುವ ಕಾದಂಬರಿಯಲ್ಲಿ ನಾಯಕನಾದ ಗೌರೀಶನು ಕಾಮಕ್ಷಗಿ ಹಾತೋರೆಯವುದು, ಅಲ್ಲಿನ ಹದಿಹರೆಯದವರ ಮನಸ್ಸಿಗಳ ತಹತಹಿಕೆ, ಅಲ್ಲಿ ಕಂಡು ಬರುವ ಆಕ್ರಮ ಸಂಬಂಧಗಳು ಒಟ್ಟಾರೆ ಕೊರೋರಾವಸ್ಥೆಯ ಚಿತ್ರಣವನ್ನು ಕಟ್ಟಿಕೊಡುತ್ತವೆ.

ವಸುದೇಂದ್ರರವರ ‘ಹೋಸ ಹರೆಯ’ ಎನ್ನುವ ಕಥೆಯಲ್ಲಿ ಯಾವುದೇ ಬಧ್ಯತೆ, ಅನಿಶ್ಚಿತೆ ಇಲ್ಲದ ಸಂಬಂಧಗಳು ಕಂಡು ಬರುತ್ತವೆ. ಈ ಕಥೆಯಲ್ಲಿ ಹುಡುಗನು ಒಂದು ಹುಡುಗಿಯ ಕನ್ನೆಗೆ ಮೆತ್ತಿದ ಪಣ್ಣಿಮೊನ್ನು ಸಾರ್ವಜನಿಕ ಪ್ರದೇಶದಲ್ಲಿ ನೆಕ್ಕುತ್ತಿರುತ್ತಾನೆ. ಇದನ್ನು ಕಂಡ ಅವನ ತಾಯಿ ಹೀಗೆ ಹೇಳುತ್ತಾಳೆ, ನಿನಗೆ ಅವಳಲ್ಲಿ ಪ್ರೇಮವಿದ್ಧರೆ ಅವಳನ್ನು ಮದುವೆಯಾಗು ಆದರೆ ಎಲ್ಲರೂ ನೋಡುವಂತೆ ಹೀಗೆ ನಿನ್ನ ವರ್ತನೆ ಬೇಡ ಎನ್ನುತ್ತಾಳೆ. ಅದಕ್ಕವನು ಕೊಡುವ ಉತ್ತರವೆಂದರೆ ಅಯ್ಯಾ! ಇಲ್ಲ ಅಮ್ಮ ನಾವಿಭ್ರಂ ಪ್ರೀತಿಸುತ್ತಿಲ್ಲ, ಅವಳು ‘Romance Trainer’ ಹುಡುಗಿಯರನ್ನು ಪ್ರೀತಿಸುವುದು ಹೇಗೆ ಎಂದು ತರಬೇತಿ ನೀಡುವವಳು! ಎನ್ನುತ್ತಾನೆ.

ವಸುದೇಂದ್ರರವರ ‘ಹೋಸ ಹರೆಯ’ ಎನ್ನುವ ಕಥೆಯಲ್ಲಿನ ಇನ್ನೊಂದು ಭಾಗದಲ್ಲಿ ಪ್ರಾಯಿದ ಹುಡುಗಿಯು ಮದುವೆಗೆ ಮನ್ನ ಗಿಭಿಣಿಯಾಗಿದ್ದನ್ನು ಕಂಡು ಅವಳ ಸ್ವೇಧಿತೆಯರು ನೀನು ಅವನನ್ನೇ ವಿವಾಹವಾಗು ಇಲ್ಲವೆ ಈ ಬಸಿರನ್ನು ತೆಗೆಸು ಎಂದು ಸಲಹೆ ನೀಡುತ್ತಾರೆ. ಅದಕ್ಕೆ ಆ ಹುಡುಗಿ ಹೇಳುವ ಮಾತೆಂದರೆ, ಇಲ್ಲ-ಇಲ್ಲ ನಾನು ಬಸಿರನ್ನು ತೆಗೆಸುವುದಿಲ್ಲ, ಹಾಗೂ ಅವನನ್ನು ವಿವಾಹವೂ ಆಗುವುದಿಲ್ಲ, ಏಕೆಂದರೆ ನನಗೆ ಅವನಿಂದ ಲ್ಯಾಂಗಿಕ ಶ್ರೀಯೆಯಲ್ಲಿ ತೃಪ್ತಿ ಸಿಕ್ಕಲ್ಲ ಎನ್ನುವವು.

ಜಾಗತಿಕರಣದ ಈ ಸಂದರ್ಭದಲ್ಲಿ ‘Leave In Relationship’ ಅಥವಾ ಸಹಜೀವನ ಮತ್ತು ಇತ್ತೀಚಿನ ದಿನಮಾನಗಳಲ್ಲಿ ‘No String

Attachment’ ಇರು ‘No String Relationship’ (ತಂತುಗಳಿಲ್ಲದ ಸಂಬಂಧ) ಹೆಚ್ಚು ಕಂಡುಬರುತ್ತಿದೆ. ಹೇಣ್ಣು ಗಂಡು ಒಟ್ಟಿಗೆ ಇರುವುದು, ಮಕ್ಕಳಾಗದಂತೆ ನೋಡಿಕೊಳ್ಳುವುದು ಈ ಸಂಬಂಧ ಸಾಕು ಅಥವಾ ಬೇಡವೆನಿಸಿದಾಗ ಬಿಟ್ಟು ಹೋಗುವುದು, ಇಂತಹ ಸಂಬಂಧಗಳು ಕಂಡುಬರುತ್ತಿವೆ. ಚಿಕ್ಕ ವಯಸ್ಸಿಗೆ ಕಾಲ್ ಸೆಂಟರ್‌ಗೆ ಸೇರುವ ಮತ್ತು ಐ.ಟಿ ಬಿ.ಟಿ ಕಂಪನಿಗಳಲ್ಲಿ ಕೆಲಸ ಮಾಡುವ ಬಹುತೇಕ ಯಿವ ಮನಸ್ಸಿಗಳು ಮುಕ್ತ ಲ್ಯಾಂಗಿಕತೆಯನ್ನು ಇಷ್ಟ ಪಡುತ್ತಾರೆ. ಹಾಗೂ ವಿವಾಹದ ಪಾವಿತ್ರತೆಯನ್ನು ಗೌರವಿಸದ ಕೆಲವರು ಸಲಿಂಗ ಸಂಬಂಧಗಳನ್ನು ಇಟ್ಟಿಕೊಳ್ಳುವುದು ಇಂದಿನ ದಿನಮಾನಗಳಲ್ಲಿ ಸಾಮಾನ್ಯವಾದ ಸಂಗತಿಯಾಗಿದೆ. ಹಾಗೆಯೇ ಜಾಗತಿಕರಣದ ಪ್ರಭಾವದಿಂದ ‘Situationship’ (ಸಂದರ್ಭದ ಸಂಬಂಧ)ವೂ ಹದಿಹರೆಯದವರಲ್ಲಿ ಕಾಣಬಹುದಾಗಿದೆ.

ಪರಾಮರ್ಶನ/ಆಕರ ಗ್ರಂಥಗಳು

- ಅನಿಲ್ ಜೋಷಿ. (2012, ಡಿಸೆಂಬರ್ 6). ಶ್ರೀನಿವಾಸ. ಸಂಪದ. <https://sampada.net/blog>
- ಗಿರಾಡ್ ಗೋವಿಂದರಾಜ. (1983). ಸಣ್ಣ ಕಥೆಗಳ ಸಂಕಲನ. ವಿಶ್ವಕನ್ಸ್‌ಡ ಸಮ್ಮೇಳನ.
- ಶಾಂತಿನಾಥ ದೇಸಾಯಿ. (2014). ಮುಕ್ತ. ಸಪ್ತಾಂಶ ಹೋಸ್
- ವಸುದೇಂದ್ರ. ಹೋಸ ಹರೆಯ.
- ಯಶವಂತ ಚಿತ್ತಾಲ. ಯಶವಂತ ಚಿತ್ತಾಲರ ಆಯ್ದ ಕಥೆಗಳು. ಅಕ್ಷರ ಪ್ರಕಾಶನ.